

ತುರು ಕರು ಕರೆದರೆ ಉಣಬಹುದಣ್ಣ

1. **Ref.:** Shri Purandara Dasara Sahitya Part – 6, Sankeerna Sangraha, edited by Shri Betageri Krishna Sharma and Shri Bengeri Huchha Rayaru, page No. 73.
2. **Ref.:** Dasara Padagalu – Purandara Dasara Keerthane, Samyukta Samputa, Edited by Shri Pavanje Gururao, Sriman Madhwa Siddantha Granthalaya, Udupi, page No. 273.
3. **Ref.:** Purandara Sahitya Darshana, Samputa 3, Samaja Darshana edited by Prof. S.K. Ramachandra Rao, page No. 334.
4. **Note:** Lyrics given without highlights are as per Ref. 1. The wordings in Ref. 2 are different and are given in **grey highlights**. The wordings in Ref. 3 are similar to Ref. 2.
5. **Note:** In Ref. 2, the word “turukarinda” is used as noun, which is wrong. (“turu karuvinda” should be more correct. In Ref. 1, it is properly mentioned. Hence, Lyrics as per Ref. 1 seems to be more correct and that is considered here for future use.
6. **Note:** Singer has followed lyrics as in Ref. 2 (**grey highlights**).

ರಾಗ: ನಾದನಾಮಕ್ರಿಯೆ

ತಾಳ: ಆದಿ

ತುರು ಕರು ಕರೆದರೆ ಉಣಬಹುದಣ್ಣ

ತುರು ಕರು ಕರೆದರೆ ಉಣಬಹುದು || ಪ ||

ಕರಕರೆ ಚಂಚಲ ಮಾಡದಿರಣ್ಣ

ತುರು ಕರು ಕರೆದರೆ ಉಣಬಹುದು || ಅಪ ||

ತುರು ಕರುವಿಂದ ಮುಟ್ಟು ಮುಡಚಟ್ಟು ಹೋಹುದು

ತುರು ಕರುವಿಂದ ಹೋಹದು ಎಂಜಲವು ||

ತುರು ಕರು ಕಂಡರೆ ಸರಕನೆ ಏಳಬೇಕು

ತುರು ಕರುವಿನ ಮಂತ್ರ ಜಪಿಸಬೇಕಣ್ಣ || ೧ ||

ತುರುಕರುವಿಂದ ಸ್ವರ್ಗ ಸ್ವಾಧೀನವಾಹುದು

ತುರುಕರುವಿಂದ ನರಕ ದೂರವುದು

ತುರುಕರು ಕೂದಲ ತುರುಬಿಗೆ ಸುತ್ತಿಕೊಂಡು

ಗರತಿಯರೆಲ್ಲ ಮುತ್ತೈದೆಯರಣ್ಣ || ೨ ||

ತುರುಕರುವಿನ ನೀರೆರಕೊಂಡ ನಮ್ಮ ದೇವ

ಉರವಕೊಂಡ ನೀರೆಲ್ಲ ಸನಕಾದಿಗೆ

ಬೆರಕೆಯ ಮಾಡಿದ ಪುರಂದರ ವಿಠಲ
ಅರಿಕೆಯ ಮಾಡಿದ ಹರಿದಾಸರಿಗೆಲ್ಲಾ || ೩ ||

Note: Below lyrics, as per Ref. 2, are given here for reference for the readers and researchers. And not for the use of singers.

ರಾಗ: ಕಾಂಭೋಜಿ ತಾಳ: ಝಂಪೆ

ತುರು ಕರು ಕರೆದರೆ ಉಣಬಹುದಣ್ಣ
ತುರು ಕರು ಕರೆದರೆ ಪುಣ್ಯವಯ್ಯ || ಪ ||

ತುರು ಕರಿಂದ ಮುಟ್ಟು ಮಡಿ ಬಿಟ್ಟು ಹೋಗೋದು
ತುರು ಕರಿಂದ ಎಂಜಲು ಹೋಗೋದು
ತುರು ಕರ ಕೂದಲು ತುರುಬಿಗೆ ಸುತ್ತಿದರೆ
ಎಣಿಕೆಯಿಲ್ಲದ ಮುತ್ತೈದೆಯರಣ್ಣ || ೧ ||

ತುರು ಕರಿಂದ ಸ್ವರ್ಗ ಸಾಧನವಾಗೋದು
ತುರು ಕರಿಂದ ನರಕ ದೂರವಯ್ಯ
ತುರು ಕರು ಬಂದರೆ ಸರಕ್ಕನೆ ಏಳಬೇಕು
ತುರು ಕರು ಪೂಜಿಸೆ ಹರಿ ಒಲಿವ || ೨ ||

ತುರು ಕರ ನೀರ ಎರಕೊಂಡು ನಮ್ಮ ದೇವ
ಎರಕೊಂಡ ನೀರೆಲ್ಲ ಸನಕಾದಿಗಳಿಗೆ
ಬೆರಕೆ ಮಾಡಿದ ಹರಿದಾಸರಿಗೆಲ್ಲಾ
ಎರವು ಮಾಡಿದ ನಮ್ಮ ಪುರಂದರ ವಿಠಲ || ೩ ||

ಕಠಿಣ ಪದಗಳ ಅರ್ಥ ಮತ್ತು ಟಿಪ್ಪಣಿ:

ಇಲ್ಲಿ ದಾಸರು ತುರು ಕರು ಎಂಬ ಶಬ್ದವನ್ನು ವಿಶೇಷಾರ್ಥದಲ್ಲಿ ಬಳಸಿ ಹಾಡಿದ್ದಾರೆ. ತುರು ಕರು ಅಂದರೆ ಆಕಳು ಮತ್ತು ಕರು, ನಮ್ಮ ವೈದಿಕ ಧರ್ಮದಲ್ಲಿ ಪಂಚಗವ್ಯಗಳಿಗೆ ಒಂದು ಧಾರ್ಮಿಕ ಮಹತ್ವವು ಇದ್ದೇ ಇದೆ. ಇದರ ಶಾಸ್ತ್ರೀಯ ಮಹತ್ವವನ್ನು ಇಂದಿನ ವಿಜ್ಞಾನಿಗಳು ಒಪ್ಪಿದ್ದಾರೆ.

೧. ತುರು = ಆಕಳು, ಹಸು

ಕರು = ಕರು

ಮುಟ್ಟು = ಹೋಗು, ಸ್ಪರ್ಶ ಮಾಡು, ಸೋಂಕು, ಕಾಣಿಸಿಕೊಳ್ಳು,

ಮುಡಚಟ್ಟು = ಮುಟ್ಟುಚಟ್ಟು = ಸೂತಕಗಳಿಂದ ಉಂಟಾಗುವ ಮೈಲಿಗೆ

ಕರೆ = ಹಿಂಡು

ಕರಕರೆ = ಚರ್ಚೆ, ಉಪೇಕ್ಷೆ

ಎಂಜಲ ಹೋಹುದು = ಆಕಳ ಸಗಣೆಯಲ್ಲಿರುವ picric acid

ತುರು ಕರುವಿನ ಮಂತ್ರ = ಗೋಮಾತೆಯ ಸ್ತೋತ್ರ

೧. ತುರು ಕರ ಕೂದಲು = ಗಂಗಾವನ

೨. ನೀರು = ಹಾಲು

ಉರವ = ಉರ್ವ = ಉರುವ = ಶ್ರೇಷ್ಠ, ಹೆಚ್ಚಿನ, ಬಲವುಳ್ಳ

ಅರಿಕೆ = ಅಜ್ಞಾನ

Classification: Mundige

Ankita: purandara vittala

Location: NA

Category: Jeevanoddhara

Sub-Category: govu, oota, niru, halu, mantra, naraka, Swarga, muttaide, deva, jnana,

Pravachana: NA

Explanation: NA